

# Kannada Murli Quiz 05-02-2015

ಮುರಳಿಯನ್ನು ಪರಿಷ್ಕರಿಸುವ ಸಹಾಯಕ್ಕಾಗಿ ರಸಪ್ರಶ್ನೆಗಳು. ಪ್ರಶ್ನೆಗಳು ಇಂದಿನ ಮುರಳಿಯನ್ನು ಆಧರಿಸಿವೆ. 20 ನಿಮಿಷದ ಮುರಳಿಯ ಫೈಲನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ ಮತ್ತು ಹಳೆಯ ರಸಪ್ರಶ್ನೆಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Q.1) ಸರಿಯಾದ ಉತ್ತರವನ್ನು ಆಯ್ಕೆ ಮಾಡಿ

ನಮ್ಮ ಸ್ವಧರ್ಮ ಯಾವುದಾಗಿದೆ?

- A. ☐ ಪವಿತ್ರತೆ
- B. ☐ ಶಾಂತಿ
- C. ☐ ಆನಂದ
- D. ☐ ಪ್ರೀತಿ

Q.2) ಹೊಂದಿಸಿ ಬರೆಯಿರಿ

	Choice		Match
A	ಆಯ್ಕೆ 1	1	Match 2
B	ಆಯ್ಕೆ 2	2	Match 1

Q.3) ಶಾಂತಿ ಬೇಕಾದರೆ ಏನಾಗಬೇಕು?

- A. ☐ ಅಶರೀರಿ
- B. ☐ ಆತ್ಮ
- C. ☐ ಬಿಂದು
- D. ☐ ಸೂಕ್ಷ್ಮ ಶರೀರಧಾರಿ

Q.4) ಯಥಾರ್ಥ ನೆನಪು ಎಂದರೇನು?

- A. ☐ ಅಶರೀರಿ ಆಗಿ ಸ್ವಧರ್ಮದಲ್ಲಿ ಸ್ಥಿರವಾಗುವುದು
- B. ☐ ಆತ್ಮ-ತಂದೆಯ ಜ್ಞಾನವನ್ನು ಬುದ್ಧಿಯಲ್ಲಿ ಇಟ್ಟುಕೊಳ್ಳುವುದು
- C. ☐ ತಂದೆಯ ನೆನಪಿನಿಂದ ಶಾಂತಿಯ ಅನುಭವ ಮಾಡುವುದು
- D. ☐ ತನ್ನನ್ನು ಈ ದೇಹದಿಂದ ಭಿನ್ನ ಆತ್ಮ ಎಂದು ತಿಳಿದು ತಂದೆಯನ್ನು ನೆನಪು ಮಾಡುವುದು

Q.5) ನೆನಪಿನಲ್ಲಿರಲು ಯಾವುದರ ನಶೆ ಇರಬೇಕು ?

- A. ☐ ತಂದೆ
- B. ☐ ಜ್ಞಾನ
- C. ☐ ಯೋಗ
- D. ☐ ಆತ್ಮ

Q.6) ಬುದ್ಧಿಯೋಗವು \_\_\_\_\_ ಮತ್ತು \_\_\_\_\_ ನ ಮೇಲೆ ತೊಡಗಿರಬೇಕು.

- A. ☐ ತಂದೆ, ಸ್ವರ್ಗ
- B. ☐ ಆತ್ಮ, ಶಾಂತಿ
- C. ☐ ಆತ್ಮ, ತಂದೆ
- D. ☐ ತಂದೆ, ಆಸ್ತಿ

Q.7) ನಾವು \_\_\_\_\_ ದ ಒಂದು ಹೆಜ್ಜೆ ಮುಂದಿಟ್ಟಾಗ, ತಂದೆ \_\_\_\_\_ ದ ಸಾವಿರ ಹೆಜ್ಜೆ ಮುಂದಿಡುತ್ತಾರೆ

- A. ☐ ನಂಬಿಕೆ, ಸಹಯೋಗ
- B. ☐ ಸಾಹಸ, ಸಹಾಯ
- C. ☐ ಧೈರ್ಯ, ಪ್ರೀತಿ
- D. ☐ ನಿಶ್ಚಯ, ಸಹಾಯ

Q.8) ದೇಹಾಭಿಮಾನದಲ್ಲಿ ಬರಲು ಕಾರಣವೇನು ?

- A. ☐ ತನ್ನ ಸ್ವಧರ್ಮವನ್ನು ಮರೆಯುವುದು
- B. ☐ ತನ್ನ ತಂದೆಯನ್ನು ಮರೆಯುವುದು
- C. ☐ ತನ್ನ ಮನೆಯಾದ ಶಾಂತಿ ಧಾಮವನ್ನು ಮರೆಯುವುದು
- D. ☐ ತನ್ನನ್ನು ಆತ್ಮನೆಂದು ಮರೆಯುವುದು

**Q.9)** ಯಥಾರ್ಥ ನೆನಪಿನಲ್ಲಿ ಯಾವುದರ ಗಮನ ಅವಶ್ಯಕವಾಗಿ ಇಡಬೇಕಾಗಿದೆ?

- A. ☐ ಯಾವುದೇ ದೇಹದ ನೆನಪು ಬರಬಾರದು
- B. ☐ ಯಾವುದೇ ಸಂಭಂಧದ ನೆನಪು ಬರಬಾರದು
- C. ☐ ಡ್ರಾಮದ ನೆನಪು ಬರಬಾರದು
- D. ☐ ಪ್ರಪಂಚದ ನೆನಪು ಬರಬಾರದು

**Q.10)** Match the following

	Choice		Match
A	ವಿಕರ್ಮಾಜೀತ್	1	ಅದು (ಸತ್ಯಯುಗ) ವಿಕರ್ಮಾಜೀತ್ ಸಂವತ್ಸರವಾಗಿದೆ
B	ಸ್ವಂತ ಮಕ್ಕಳಾಗಿ	2	ತಂದೆಯ ಅಸ್ತಿಯ ಮೇಲೆ ಸಂಪೂರ್ಣ ಅಧಿಕಾರವನ್ನು ಪ್ರಾಪ್ತಿ ಮಾಡಿಕೊಳ್ಳಬೇಕು
C	ತಂದೆಯ ಶ್ರೀಮತದನುಸಾರ	3	ಪವಿತ್ರರಾಗುತ್ತೀವಿ
D	ಇದು (ಕಲಿಯುಗ) ವಿಕರ್ಮ ಸಂವತ್ಸರವಾದರೆ	4	ಯೋಗ ಬಲದಿಂದ ವಿಕರ್ಮಗಳ ಮೇಲೆ ವಿಜಯ ಪ್ರಾಪ್ತಿ ಮಾಡಿಕೊಳ್ಳಬೇಕು

**Q.11)** ತಂದೆಯಿಂದ ಸಿಕ್ಕಿರುವ ಇಂದಿನ ವರದಾನವನ್ನು ಪೂರ್ಣಗೊಳಿಸಿ

ನಿಮ್ಮ \_\_\_\_\_ ರೂಪದ ಮುಖಾಂತರ \_\_\_\_\_ ಯ ಪ್ರಸಾದ ಹಂಚುವಂತಹ ಮಾ! ಗತಿ-ಸದ್ಗತಿ ದಾತ ಭವ !

- A. ☐ ಫರಿಸ್ತಾ, ಮುಕ್ತಿ-ಜೀವನ್ಮುಕ್ತಿ
- B. ☐ ದೇವತಾ, ಗತಿ-ಸದ್ಗತಿ
- C. ☐ ಫರಿಸ್ತಾ, ಗತಿ-ಸದ್ಗತಿ
- D. ☐ ಸೂಕ್ಷ್ಮ, ಮುಕ್ತಿ-ಜೀವನ್ಮುಕ್ತಿ